

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ

Karnataka State Law University

ಎಸ್‌ಎಸ್‌ಎಲ್‌ಸಿ / ಪಿಯುಸಿ ಪ್ರಕಾರ ಮಾರ್ಕ್ಸ್ ಕಾರ್ಡ್‌ನಲ್ಲಿ ತಿದ್ದುಪಡಿಗಾಗಿ ಅರ್ಜಿ.

Application for corrections in the marks card as per SSLC / PUC

Step 1: Enter the login details

Apply for Service

Mobile No

OTP/Password

Get OTP

4bf7d5

Type here

Forgot Password | New user? Register here

Submit

Check Your Application Status

Select Department

Select Service

Enter your Application ID

Check Status Now

© All Rights Reserved

Powered by SERVICEPLUS

Step 2 : Citizen Login will be displayed

Menu

- Manage Profile
- Apply for services
- View Status of Application
- Messages & Alerts

ABOUT SEVA SINDHU


Seva Sindhu is an Initiative of Govt of Karnataka to deliver the Government services at the doorsteps of the citizens. Seva Sindhu will be integrated with various service delivery channels of Govt of Karnataka, citizen service centers such as Bangalore One, Karnataka One, Atalji Jana Snehi Kendra and Bapuji Kendras and aims to bring to all departmental services on one platform. The objective is to provide Government services in a cashless, faceless and paperless manner. It is step towards provision of accessible, cost-effective, accountable and transparent government services to citizens.

Seva Sindhu provides a hassle free service delivery through reduced turnaround time, minimized visits to avail services and reduced opportunity cost. Seva Sindhu also aids the department in simplifying the processes of the department by removing cumbersome, time consuming and non-value add steps, thereby enhancing the citizen service delivery mechanism.


© All Rights Reserved

Powered by SERVICEPLUS

Step 3 : Search the required service and click to open



Step 4 : Fill the application form



Seva Sindhu 3 | SevaSindhu-PreProd

serviceonline.gov.in/configureka/render/ApplicationForm.do?servicelId=7840001&LUUID=b326bf2-d2f0-4908-b391-188e88face77&OWASP_CSRFTOKEN=H3BF-9CCD-OYSR-LU6U-OSC2-XN5E-5EC3-RAW3&appli...

ಬೆಂಗಳೂರು ನಗರ

ಪೋಸ್ಟ್ / ಪಿನ್ ಕೋಡ್ / Postal / Zip Code * 560001

ಮೊಬೈಲ್ ಸಂಖ್ಯೆ / Mobile Number * 9741950888

ಇಮೇಲ್ / E-Mail abcd@gmail.com

ಕಾಲೇಜು ವಿವರಗಳು / College details

ಜಿಲ್ಲೆಯ ಹೆಸರು / Name of the District * BENGALURU URBAN

ತಾಲ್ಲೂಕು ಹೆಸರು / Name of the Taluka * Yelahanka

ಕಾಲೇಜಿನ ಹೆಸರು / Name of the college * Karnataka College of Law

ಕೋರ್ಸ್ ವಿವರಗಳು / Course details

ಕೋರ್ಸ್ / Course * LLB

ಕೋರ್ಸ್ ಹೆಸರು / Name of the Course(LLB) * 3 Yrs LLB

ಕೊನೆಯ ವರ್ಷದ ಕೋರ್ಸ್ / Last studied semester * II

ಪರಿಷ್ಕರಿಸಿದ ಅಂಕಪತ್ರಗಳ ಸಂಖ್ಯೆ / No of marks card for correction * 12

ಸರಿಪಡಿಸಬೇಕಾದ ಕ್ಷೇತ್ರಗಳ ಸಂಖ್ಯೆಯನ್ನು ನಮೂದಿಸಿ / Mention the number of fields that need to corrected * Student Name Father Name Mother Name Date of Birth

ಪೂರ್ವ ವರ್ಷದ ಹೆಸರು / Student Name (As per previous year marks card.) * Nagara

ಅನ್ವೇಷಣೆಗೆ ಕಾರಣ / Reason for the application * Need for passport

ಪಾವತಿ ಮೊತ್ತ / Payment amount 2400

Declaration

I hereby declare that the particulars furnished in this form are true to the best of my knowledge and belief.

I Agree

Additional Details

Type here to search

ENG 15:41 10-08-2020

Step 5 : Fill the Captcha Code as given & Submit

Seva Sindhu 3 | SevaSindhu-PreProd

serviceonline.gov.in/configureka/render/ApplicationForm.do?servicelId=7840001&LUUID=b326bf2-d2f0-4908-b391-188e88face77&OWASP_CSRFTOKEN=H3BF-9CCD-OYSR-LU6U-OSC2-XN5E-5EC3-RAW3&appli...

ಕೊನೆಯ ವರ್ಷದ ಕೋರ್ಸ್ / Last studied semester * II

ಪರಿಷ್ಕರಿಸಿದ ಅಂಕಪತ್ರಗಳ ಸಂಖ್ಯೆ / No of marks card for correction * 12

ಸರಿಪಡಿಸಬೇಕಾದ ಕ್ಷೇತ್ರಗಳ ಸಂಖ್ಯೆಯನ್ನು ನಮೂದಿಸಿ / Mention the number of fields that need to corrected * Student Name Father Name Mother Name Date of Birth

ಪೂರ್ವ ವರ್ಷದ ಹೆಸರು / Student Name (As per previous year marks card.) * Nagara

ಅನ್ವೇಷಣೆಗೆ ಕಾರಣ / Reason for the application * Need for passport

ಪಾವತಿ ಮೊತ್ತ / Payment amount 2400

Declaration

I hereby declare that the particulars furnished in this form are true to the best of my knowledge and belief.

I Agree

Additional Details

Apply to the Office * Law University (STATE)

Word verification

ಜು62ka

Please enter the characters shown above

ju62ka

MINISTRY OF PANCHAYATI RAJ | Digital India | data.gov.in | india.gov.in | Deity | PMINDIA

Site is technically designed, hosted and maintained by National Informatics Centre. Contents on this website is created, updated and managed by the Ministry of Panchayati Raj. POWERED BY SERVICEPLUS

Type here to search

ENG 15:41 10-08-2020

Step 8: Saved annexures will be displayed

The screenshot shows the 'Course details' section of the Seva Sindhu portal. The form is filled with the following information:

Course	LLB
Name of the Course	3 Yrs LLB
Last studied semester	8
No of marks card for correction	12
Student Name	Student Name
Student Name (As per previous year marks card)	Nagesh
Reason for the application	Need for passport
Payment amount	2400

Annexure List

- Academic records: SSC or Equivalent Certificate
- Academic records: PUC or Equivalent Certificate
- Name change supporting document: Gazette Copy / Declaration as per court Order

Additional Details

Apply to the Office: Law University (STATE)

Draft Reference No: LWS16320000007

Buttons: eSign and Make Payment, Cancel

Step 9 : Click on e-Sign and proceed

The screenshot shows the same 'Course details' form as in Step 8, but with a 'Consent Authentication Form' dialog box overlaid. The dialog box contains the following text:

Consent Authentication Form

I hereby declare that the particulars furnished in this form are true to the best of my knowledge.

I agree with above user consent and eSign terms and conditions

Buttons: Proceed, Download Document

The background form is dimmed, and the 'eSign and Make Payment' button is visible at the bottom right.

Step 10: eSign page will be displayed. Fill Aadhar number to get OTP and proceed to payment

The screenshot shows a web browser window with the URL <https://esignservice1.cdac.in/esignservice2.1/OTP>. The page header includes the Government of India logo, the Digital India logo with the tagline "Power To Empower", and the CDAC logo (Centre for Development of Advanced Computing). Below the header, a message states: "You are currently using C-DAC eSign Service and have been redirected from". The main content area features the "Hastikshetra" logo and the text "C-DAC's eSign Service". The central form is titled "Aadhaar Based e-Authentication" and contains the following elements:

- A text input field for the Aadhaar number, containing "795425207332".
- A "Get Virtual ID" link next to the input field.
- A text input field for the Aadhaar OTP, with the placeholder text "Enter Your Aadhaar OTP".
- A "View Document Information" link.
- Two buttons: "Get OTP" (green) and "Cancel" (green).
- A link: "Not Received OTP? Resend OTP" (red).

Step 11: Click on Make Payment and proceed

The screenshot shows a web application interface with a yellow header and a green sidebar. The header includes the Government of India logo, the text "ಸೇವಾ ಸಿಂಧು Seva Sindhu", and the CDAC logo. The sidebar contains a "Menu" with the following items: "Manage Profile", "Apply for services", "View Status of Application" (expanded), "Messages & Alerts", "Track application status", "View Incomplete Application", "Revalidate Payment", and "Modify Submissions". The main content area is titled "PAYMENT DETAILS" and "APPLICATION FOR CORRECTED DIPLOMA MARKS CARD". It displays the following information:

- Mode Of Payment: Bill Desk Payment
- Application Fee: 50.0
- Total Amount to be paid (in Rs.): 50.0

At the bottom of the payment details section, there are three buttons: "Make Payment" (green), "Reset" (blue), and "Cancel" (red). The footer of the page includes logos for Digital India, data.gov, and other government services.

Step 12: Sakala acknowledgement will be generated

APPLICATION ACKNOWLEDGEMENT

ಕರ್ನಾಟಕ ಸರ್ಕಾರ

Sakala Acknowledgement/ಸೇವಾ ಅನ್ವೇಷಣೆ

Office Name / ಕಛೇರಿ ಹೆಸರು	Department of Collegiate Education/ಕಾಲೇಜು ಶಿಕ್ಷಣ ಇಲಾಖೆ				
Sakala No /ಸೇವಾ ನಂ	CE0035190000022				
Sakala Date /ಸೇವಾ ದಿನಾಂಕ	19/02/2019				
Service Requested /ನೀಡಲಾಗುವ ಸೇವೆ	Application for approval to obtain Provisional Degree Certificate/ಅಧ್ಯಯನ ವ್ಯವಹಾರಕ್ಕೆ ಅರ್ಜಿ				
Applicant Name /ಅರ್ಜಿದಾರರ ಹೆಸರು	Indulige Nagaraj Teja				
Applicant Address /ಅರ್ಜಿದಾರರ ವಿಳಾಸ	120 9th cross manuthi nagar KARNATAKA, BENGALURU URBAN-560086 Bangalore North				
Mobile No /ಮೊಬೈಲ್ ನಂ	9741258972				
Documents Submitted /ದಾಖಲಾತಿಗಳನ್ನು ಸಲ್ಲಿಸಿದ ದಾಖಲೆ	<table border="1"> <thead> <tr> <th>Type of document(s)</th> <th>Document(s) Attached</th> </tr> </thead> <tbody> <tr> <td>Proof of course completion</td> <td>Scanned copy of Marks cards of all the semesters</td> </tr> </tbody> </table>	Type of document(s)	Document(s) Attached	Proof of course completion	Scanned copy of Marks cards of all the semesters
Type of document(s)	Document(s) Attached				
Proof of course completion	Scanned copy of Marks cards of all the semesters				
Payment Status / ಪಾವತಿ ಸ್ಥಿತಿ	Not Applicable/ಅನ್ವಯಿಸುವುದಿಲ್ಲ				
Payment Mode / ಪಾವತಿ ವಿಧಾನ	Not Applicable/ಅನ್ವಯಿಸುವುದಿಲ್ಲ				
Transaction ID / ಸಂವಹನದ ಐಡಿ	Not Applicable/ಅನ್ವಯಿಸುವುದಿಲ್ಲ				
Transaction Date and Time / ಸಂವಹನದ ದಿನಾಂಕ	Not Applicable/ಅನ್ವಯಿಸುವುದಿಲ್ಲ				
Transaction Reference Number / ಸಂವಹನದ ಉಲ್ಲೇಖ ಸಂಖ್ಯೆ (As applicable)	Not Applicable/ಅನ್ವಯಿಸುವುದಿಲ್ಲ				
Total Amount Paid / ಒಟ್ಟು ಪಾವತಿಸಿದ ಮೊತ್ತ	Not Applicable/ಅನ್ವಯಿಸುವುದಿಲ್ಲ				
Application Fee / ಅರ್ಜಿ ಶುಲ್ಕ	Not Applicable/ಅನ್ವಯಿಸುವುದಿಲ್ಲ				
Service Charge / ಸೇವಾ ಶುಲ್ಕ	Not Applicable/ಅನ್ವಯಿಸುವುದಿಲ್ಲ				
Transaction Charge / ಸಂವಹನ ಶುಲ್ಕ	Not Applicable/ಅನ್ವಯಿಸುವುದಿಲ್ಲ				

Note:

- This service request will be processed within 7 working days. ಈ ಸೇವೆಯ ಅರ್ಜಿಯನ್ನು 7 ಕೆಲಸದ ದಿನಗಳಲ್ಲಿ ವಿಳಾಸಿಸಲಾಗುವುದು.
- You can check the status of this service request on website <http://sevasindhu.karnataka.gov.in/>, <http://sakala.kar.nic.in/>. ಈ ಅರ್ಜಿಯ ಸ್ಥಿತಿ ಗೊತ್ತಿರಲು, ತಿಳಿಯಲು <http://sevasindhu.karnataka.gov.in/> ಅಥವಾ <http://sakala.kar.nic.in/> ವೆಬ್‌ಸೈಟ್, ಡೌನ್‌ಲೋಡ್ ಆನ್‌ಲೈನ್.
- You can appeal to competent officer in case of your application is rejected/delayed/defaulted by this designated officer:ಕಾರ್ಯನಿರ್ವಹಣಾಧಿಕಾರಿಯಿಂದ ತಿರಸ್ಕರಿಸಿದ/ನಿರಾಕರಿಸಿದ/ನಿರೀತಿಸಿದ ಮೇಲೆ ಅರ್ಜಿ ವಿಳಾಸಿಯಾದಲ್ಲಿ, ತಾವು ಸಕ್ಷಮ ಪ್ರಾಧಿಕಾರಿಯನ್ನು ಸಂಪರ್ಕಿಸಬಹುದು.

Print Export to PDF

• Procedure for applying:

1. Applicant needs to submit the application.
2. Verification by Case Worker.
3. Verification by Programmer.
4. Verification by Senior Assistant.
5. Verification by Office Superintendent.
6. Verification by Assistant Registrar.
7. Verification by Deputy Registrar.
8. E-sign by Registrar & certificate delivery to applicant.
9. Vice Chancellor receives information on student application status as part of reports.
